



December 28, 2020

The Manager- Listing
National Stock Exchange of India Limited
(NSE: WIPRO)

The Manager- Listing
BSE Limited
(BSE: 507685)

The Market Operations
NYSE, New York
(NYSE:WIT)

Dear Sir/Madam,

Sub: Updates regarding the buyback of upto 23,75,00,000 (Twenty Three Crores Seventy Five Lakhs) fully paid up Equity Shares of the Company of the face value of Rs. 2 (Rupees Two only) each at a price of Rs. 400/- (Rupees Four Hundred Only) per Equity Share ("Buyback")

We refer to the captioned Buyback.

Pursuant to SEBI circular bearing reference number SEBI/CIR/CFD/DCR1/CIR/P/2020/83 dated May 14, 2020 read with SEBI circular bearing reference number SEBI/HO/CFD/DCR2/CIR/P/2020/139 dated July 27, 2020 where certain relaxations were granted relating to procedural matters for takeovers and buybacks ("**Relaxation Circulars**"), the Company has today published the advertisements dated December 26, 2020 regarding the completion of the dispatch of the letter of offer of the Buyback to the eligible shareholders holding shares as on record date in all editions of the following newspapers:

1. Business Standard – English
2. Business Standard – Hindi
3. Hosa Digantha – Kannada

The Company has also broadcasted the information in relation to the Buyback on the following television channels:

- CNBC – TV18
- CNBC – Awaaz

Further, the Company has also made an advertisement on Money Control.

Registered Office:

Wipro Limited T : +91 (80) 2844 0011
Doddakannelli F : +91 (80) 2844 0256
Sarjapur Road E : info@wipro.com
Bengaluru 560 035 W : wipro.com
India C : L32102KA1945PLC020800





All the advertisements have been annexed to this letter for reference, and are also available on the website of the Company at www.wipro.com, Registrar to the Buyback at <https://karisma.kfintech.com> and Manager to the Buyback at www.jmfl.com.

This is for your information and records.

Thanking you,

For Wipro Limited

A handwritten signature in black ink, appearing to read "M Sanaula Khan".

**M Sanaula Khan
Company Secretary**

ENCL: As above

Registered Office:

Wipro Limited T : +91 (80) 2844 0011
Doddakannelli F : +91 (80) 2844 0256
Sarjapur Road E : info@wipro.com
Bengaluru 560 035 W : wipro.com
India C : L32102KA1945PLC020800



Hague court cites 2014 poll promise to overturn Cairn retro tax demand

PRESS TRUST OF INDIA
New Delhi, 27 December

A three-member tribunal at the Permanent Court of Arbitration in The Hague cited statements by Prime Minister Narendra Modi and other ministers, pledging not to use retrospective taxation, to overturn the ₹10,247-crore tax demand on British oil and gas company Cairn Energy.

The tribunal, in a 582-page judgment on December 21, ordered the return of the value of shares that the Income Tax Department had sold, as well as the dividend it had seized and tax refunds it had withheld, to recover the tax demand levied following the 2012 amendment to the Income Tax Act, which gave authorities powers to seek taxes on past deals.

It ruled that the 2006 reorganisation of Cairn Energy's India business prior to its listing on local bourses was not "unlawful tax avoidance", and ordered the authorities to drop the tax demand.

In the order, the tribunal, which consisted of one member appointed by the Centre, said that the Bharatiya Janata Party's (BJP's) 2014 "election manifesto criticised the preceding government for having unleashed 'tax terrorism' and 'uncertainty', which 'negatively impact[ed]' the investment climate". In his first Budget speech in July 2014, then Finance Minister



The tribunal ruled that the 2006 reorganisation of Cairn Energy's India business before its listing on Indian stock exchanges was not "unlawful tax avoidance"

Arun Jaitley proposed that a CBDT-supervised 'High Level Committee' be implemented to scrutinise fresh cases that had arisen following the 2012 Amendments.

After stating that "[t]his government will not ordinarily bring about any change retrospectively that creates a fresh liability", he announced that "henceforth, all fresh cases arising out of the retrospective amendments of 2012 in respect of indirect transfers and coming to the notice of the Assessing Officers will be scrutinised by a High Level Committee to be constituted

by the CBDT, before any action is initiated in such cases," the order said.

On November 7, 2014, Jaitley, according to the order, insisted that his government had taken a "policy decision that as far as this government was concerned [...] even though there is a sovereign power of retrospective taxation, we are not going to exercise that power".

On January 13, 2015, Jaitley was quoted as saying that the 2012 Amendment had "scared away investors from India" and that "the government had no intention of using

the retrospective tax provision".

"This view was confirmed by Prime Minister Narendra Modi on February 14, 2016. The Prime Minister was quoted in the *Financial Times* as saying that the government "will not resort to retrospective taxation; we are making our tax regime transparent, stable and predictable", the tribunal said. The I-T Department had, in 2015, slapped a ₹10,247-crore tax demand on Cairn for alleged capital gains made during the 2006 business reorganisation.

Cairn denied the scheme, avoided any tax prevalent on that date, and challenged the demand through arbitration.

During the pendency of arbitration, the government sold Cairn's near-5 per cent holding in Vedanta, seized dividends totalling ₹1,140 crore due to it from those shareholdings, and set off a ₹1,590-crore tax refund against the demand.

The tribunal ordered the government to return the value of shares it had sold, dividends seized, and tax refunds withheld, to recover the tax demand along with interest. Further, it was asked to reimburse the cost of arbitration. This totalled \$1.25 billion, plus interest.

The government, in response to the arbitration award, had stated that it would study the order and "consider all options and take a decision on the further course of action, including legal remedies before appropriate fora".

Dhanlaxmi Bank may appoint J K Shivan MD, CEO

Dhanlaxmi Bank is planning to appoint J K Shivan managing director (MD) and chief executive officer (CEO).

On September 30, shareholders of the Kerala-based bank voted against MD and CEO Sunil Gurbaxani, who had alleged that

the directors had put pressure on him to quit after he raised certain governance issues.

The board recommended a panel of candidates to the RBI for appointment as MD and CEO. The RBI has directed the bank to submit a proposal, once the

appointment of Shivan as MD and CEO gets approval by shareholders, according to bank's notification to the BSE.

Shivan has over 37 years experience in SBI and worked in the functional areas like commercial banking.

He headed corporate banking, international and forex operations and was also involved in retail advances and agriculture credit. He retired as chief general manager of the stressed assets resolution group at SBI.

He was retail branch head for 6 years in Kerala at rural and urban centres of SBI. He headed geographic areas of Central

India, stretching from Gujarat to the North-East.

Later, he headed sectoral teams, handling stressed accounts in infrastructure and commercial real estate. Also, he looked after areas like airlines, telecom, trading, gems & jewellery, food processing and edible oil processing, among others.

TE NARASIMHAN

▶ FROM PAGE 1

CAG asks for banks' status post-recap

BIG MOVE

- CAG's move to look at the opportunity cost of bank recapitalisation, given the limited fiscal space available
- Probably the first step towards sizing the true value of these banks ahead of privatisation
- Between 2015-16 and 2019-20, the Centre pumped in ₹3.56 trillion into state-run banks through direct subscription to equity shares and issuance of recapitalisation bonds
- The market-cap of state-run banks was 13.48% more than the sum infused during the past five years

It had pointed to the deferment of the implementation of the last tranche of the capital conservation buffer of 0.625 per cent to 2.5 per cent by 2019-20. This had given banks an additional headroom of ₹37,000 crore in capital, on the back of which they could have buoyed lending by ₹3.5 trillion. The RBI deferred this to 2020-21.

Between 2015-16 and 2019-20, the Centre had pumped in ₹3.56 trillion into state-run banks — through direct subscription of equity shares (standalone), and recap-bonds — wherein the Centre subscribes to a state-run bank's preferential capital, and the proceeds are invested by the bank in interest-bearing bonds in a cash-neutral transaction.


The market capitalisation (m-cap) of these banks stood at ₹4.1 trillion as on December 24, 2020, or 13.48 per cent more than the sum infused during the past five years. "This (m-cap) was well below what was infused for much of this period. It's gone up recently due to the rally on the bourses," said another source.

There's also another matter of detail: the stated net profit of state-run banks falls after adjusting for the interest income on recap-bonds — an issue which was flagged by the RBI in its T&P: 1997-98. In its letter to the RBI, the CAG referred to its audit of these banks after the recap, which was submitted on July 28, 2017.

The audit had said the Centre infused ₹1.19 trillion into state-run banks between 2008-09 and 2016-17. In the second phase of the fund infusion in 2010-11, ₹6,423 crore was pumped in solely on the basis of information received from state-run banks, "without any independent verification by the Department of Financial Services (DFS)". It said, moreover, the CAG's audit "could not verify whether the assessments regarding capital requirements made by the DFS were in line with the ICAAP (Internal Capital Adequacy and Assessment Process under the Basel-II Accord) and the Annual Financial Inspection reports of the banks (by the RBI)."

For instance, state-run banks signed memoranda of understanding (MoU) with the DFS in early 2012 for performance-linked capital infusion during 2011-12 to 2014-15. But the achievement against MoU targets were not linked to the actual capital infusion. The basis for working out parameters for it were changed between actual and the estimated values, and often within different tranches in the same year (2010-11, 2015-16 and 2016-17). In 2014-15, there was a shift to "performance-based capital infusion from need-based", with return on assets being the criteria for the same.

It's pertinent to note that in its T&P 2018-19, the RBI had for the first time highlighted the sharp fall in both the incremental and outstanding credit of state-run banks. In 2016-17, the share of private banks in incremental credit was almost 100 per cent. This was the same year when a dozen state-run banks were put under its prompt corrective action framework for slipping up on key financial parameters, including capital adequacy. This is seen with concern going ahead too.



WIPRO LIMITED

Registered Office and Correspondence Address: Doddakannelli, Sarjapur Road, Bengaluru - 560 035, India.
Tel. No.: +91 80 2844 0011; Fax: +91 80 2844 0054; E-mail: corp-secretariat@wipro.com; Website: www.wipro.com
Corporate Identification Number (CIN): L32102KA1945PLC020800
Contact Person: Mr. M Sanaulla Khan, Company Secretary;
Tel. No.: +91 80 2844 0011; Fax: +91 80 2844 0054; E-mail: sanaulla.khan@wipro.com

FOR THE ATTENTION OF THE ELIGIBLE SHAREHOLDERS OF WIPRO LIMITED ("COMPANY") IN RELATION TO THE OFFER FOR BUYBACK OF UP TO 23,75,00,000 (TWENTY THREE CRORES SEVENTY FIVE LAKHS ONLY) FULLY PAID-UP EQUITY SHARES OF FACE VALUE ₹ 2/- (RUPEES TWO ONLY) EACH OF THE COMPANY, REPRESENTING UP TO 4.16% OF THE TOTAL PAID-UP EQUITY SHARE CAPITAL OF THE COMPANY, FROM ALL THE ELIGIBLE SHAREHOLDERS OF THE COMPANY AS ON THE RECORD DATE I.E. FRIDAY, DECEMBER 11, 2020, ON A PROPORTIONATE BASIS, THROUGH THE TENDER OFFER ROUTE, AT A PRICE OF ₹ 400/- (RUPEES FOUR HUNDRED ONLY) PER EQUITY SHARE FOR AN AGGREGATE AMOUNT OF UP TO ₹ 95,00,00,00,000/- (RUPEES NINE THOUSAND FIVE HUNDRED CRORES ONLY).

This advertisement ("Advertisement") is being issued by the Company pursuant to and in compliance with the SEBI circular bearing number SEBI/CIR/CFD/DCR1/CIR/P/2020/83 dated May 14, 2020 read with SEBI circular SEBI/HO/CFD/DCR2/CIR/P/2020/139 dated July 27, 2020 ("Relaxation Circulars") to supplement the Public Announcement dated November 18, 2020 that was published in all English and Hindi editions of the Business Standard and Hosa Digantha, Kannada (Bengaluru edition) ("PA"), and the Letter of Offer dated December 22, 2020 ("LoF" or "Letter of Offer").

Capitalised terms used in this Advertisement and not defined herein shall have the same meaning as ascribed in the LoF.

1. COMPLETION OF DISPATCH

In accordance with the Relaxation Circulars read with the explanation to Regulation 9(ii) of the Buyback Regulations and Question 11 of the Frequently Asked Questions on the Buyback Regulations, published by SEBI on August 14, 2020, the Letter of Offer, alongwith the Tender Form, has been dispatched through electronic mode to Eligible Shareholders who have registered their email IDs with the depositories and through physical mode by registered post/speed post/courier to Eligible Shareholders who have not registered their email IDs with the depositories/Company.

2. AVAILABILITY OF LETTER OF OFFER

(a) The LoF along with the Tender Form, and this Advertisement, will be available on the websites of the Company, the Registrar to the Buyback, the Stock Exchanges and the Manager at www.wipro.com, https://karisma.kfintech.com, www.bseindia.com, www.nseindia.com and www.jmf.com, respectively.

(b) The Eligible Shareholders may also contact the following for receiving the LoF and the Tender Forms:

WIPRO LIMITED
Address: Doddakannelli, Sarjapur Road, Bengaluru - 560 035, India. Phone: +91 80 2844 0011; Fax: +91 80 2844 0054
Contact Person: Mr. M Sanaulla Khan, Company Secretary; E-mail: sanaulla.khan@wipro.com

JM FINANCIAL LIMITED
Address: 7th Floor, Energy, Appasaheb Marathe Marg, Prabhadevi, Mumbai - 400 025. Tel: +91 22 6630 3030; Fax: +91 22 6630 3330; Contact Person: Ms. Prachee Dhuri; Email: wipro.buyback2020@jmf.com

KFIN TECHNOLOGIES PRIVATE LIMITED
Address: Selenium, Tower-B, Plot No 31 & 32, Financial district, Nanakramguda, Gachibowli, Hyderabad, Telangana State, 500032, India. Tel: +91 40 6716222/1-800-3454-001; Fax: +91 40 23431551; Contact Person: Mr. M Murali Krishna
Email: wipro.buyback2020@kfintech.com; murali.m@kfintech.com

3. BRIEF SCHEDULE OF ACTIVITIES

Sl. No.	Activity	Date	Day
1	Buyback Opening Date	December 29, 2020	Tuesday
2	Buyback Closing Date	January 11, 2021	Monday
3	Last date and time for the receipt of completed Tender Forms and other specified documents including physical share certificates (as applicable) by the Registrar to the Buyback	January 13, 2021 by 5:00 PM	Wednesday
4	Last date for settlement of bids on the Stock Exchanges	January 20, 2021	Wednesday

4. OTHER INFORMATION

(a) The information contained in this Advertisement is in accordance with the Relaxation Circulars.

(b) Details relating to the procedure for tendering the Equity Shares are more particularly set out in the LoF.

For WIPRO LIMITED
Sd/-
M Sanaulla Khan
Company Secretary
Place: Bengaluru
Date: December 26, 2020

CONCEPT




ONGC

Oil and Natural Gas Corporation Limited

ONGC, Tripura Asset, Agartala, invites Expression of Interest (EOI) from interested parties for

"Management & Operation of Canteen in its premises, at Tripura Asset, Badharghat Complex, Agartala"

Details of the Expression of Interest (EOI) published in website <https://tenders.ongc.co.in>



NIRLON LIMITED

(CIN L7120MH1958PLC011045)

Registered Office : Pahadi Village, off the Western Express Highway, Goregaon (East), Mumbai 400 063.
Tele No. : + 91 (022) 4028 1919/2685 2257 / 58 / 59 Fax No. : + 91 (022) 4028 1940
E-mail : info@nirlonltd.com, Website : www.nirlonltd.com

NOTICE OF POSTAL BALLOT REMOTE E-VOTING RESULT

Notice is hereby given pursuant to the provisions of Section 110 of the Companies Act, 2013 read with Rule 22 of the Companies (Management & Administration) Rules, 2014 (including any statutory modification or re-enactments thereof) and relevant provisions of the SEBI Listing Obligations & Disclosure Requirements Regulations, 2015 (LODR, 2015) and other applicable laws and regulations, if any, to Members and other concerned entities / authorities that the Company has conducted a Postal Ballot (remote e-voting), for passing a Special Resolution seeking Members' approval for Appointment of Mr. Rahul V. Sagar (DIN 00388980) as Executive Director & Chief Executive Officer (CEO) of the Company and Payment of his Managerial Remuneration for a period of 5 (five) years w. e. f. February 1, 2021 to January 31, 2026 as set out in the Postal Ballot Notice dated November 21, 2020.

The Postal Ballot Result was declared and filed with BSE limited by the undersigned based on the Scrutinizer's Report dated December 26, 2020, and the extract of the results are given below :

(i) Voted in favour of the resolution :

Particulars of Postal Ballot Voting	Number of members voted	Number of votes cast by them	% of total number of valid votes cast
E-voting	31	6,33,42,820	100

(ii) Voted against the resolution :

Particulars of Postal Ballot Voting	Number of members voted	Number of votes cast by them	% of total number of valid votes cast
E-voting	1	7	0.00

(iii) Invalid / Abstain votes :

Particulars of Postal Ballot Voting	Total number of members whose votes were declared invalid / abstain	Total number of votes cast by them
E-voting	-	-

Based on the Report, the Undersigned has declared that the Special Resolution listed at serial number 1 of the Postal Ballot Notice was passed with a requisite majority. The result of the Postal Ballot along with the Scrutinizer's Report has already been posted at the Company's website 'www.nirlonltd.com', besides communicating the same to the BSE Limited, where the shares of the Company are listed.

For Nirlon Limited
sd/-
Jasmin K. Bhavsar
Company Secretary, V. P. (Legal) & Compliance Officer
FCS 4178

Mumbai, December 26, 2020



TATA POWER


The Tata Power Company Limited
(Corporate Contracts Department)
Smart Center of Procurement Excellence, 2nd Floor, Sahar Receiving Station,
Near Hotel Leela, Sahar Airport Road, Andheri (E), Mumbai 400 059, Maharashtra, India
(Board Line: 022-67173181) CIN: L2820MH1919PLC00567

NOTICE INVITING TENDER (NIT)

The Tata Power Company Limited invites tenders from eligible vendors for the following package (Two Part Bidding).

- Design, engineering, manufacturing, factory testing, transportation to site, installation, testing and commissioning of Bus Shunt Reactors at Karanjade switching station in Navi Mumbai (Package Reference CC20AA074).
- Design, engineering, manufacturing, factory testing, transportation to site, installation, testing and commissioning of Protection, Automation & Communication system at Borivali receiving station including 2 numbers of digital process bus-based bays (Package Reference CC20AA092).
- Design, engineering, manufacturing, factory testing, transportation to site, installation, testing and commissioning of Protection, Automation & Communication system for 2 numbers of reactor bays at Karanjade switching station in Navi Mumbai (Package Reference CC20AA092).

For detailed NIT, please visit Tender section on website <https://www.tatapower.com>. Interested bidders to submit Tender Fee and Authorization Letter before 15:00 hrs. **Thursday, 07th January 2021.**



emami limited

CIN: L63993WB1983PLC036030
Regd. office: Emami Tower 687, Anandapur.E.M Bypass, Kolkata 700107, West Bengal
website: www.emamiltd.in, e-mail: investors@emamigroup.com

NOTICE

Notice is hereby given that the Company has received the following applications from investors/shareholders:-

Name of the Shareholder	Certificate No	Distinctive No from	Distinctive No To	No of share	Remarks
Smt Nalini Dharmsey (Deceased)	720	982131	982354	224	Transmission of shares in name of Nina Dharmsey Kapadia & Mishala Jaysinh Kapadia
J/H - Smt. Nalini D. Kapadia (Deceased)	1765	151615025	151615136	112	
Mrs Usha Ramakant Vagal (Deceased)	2058	151758459	151758514	56	Name Deletion of the deceased holder & correction of name of joint holder
J/H- Sneha A Vagal Avinash R Vagal	2772	227673030	227673197	168	
Mr H. Radhakrishna Kamath (Deceased)	312	476859	476914	56	Transmission of shares in name of H Rukmini Bai Kamath & Halady Laemmarayana Kamath
	1443	151473145	151473172	28	
	2428	227192807	227192890	84	
Shakuntala M Shah Duplicate(Deceased)	546	807855	808890	1036	Issue of share certificates & Transmission of shares in name of Harish Mahendra Shah
	2763	227669904	227670939	1036	
Harish M Shah	2764	227670940	227671163	224	Issue of Duplicate share certificate

The Company will proceed to process the requests for issue duplicate share certificate/carry out name correction/name deletion/transmission, if no objection from any interested person is received by the Company's Registrars, Maheshwari Datamatics Pvt Ltd, 23, R.N Mukherjee Road, 5th Floor, Kolkata 700001 within 15 days from publication hereof.

For Emami Limited
A. K. Joshi
Company Secretary & VP-Legal

Place: Kolkata
Date: 24th December, 2020

Business Standard

MUMBAI EDITION

Printed and Published by Sangita Kheora on behalf of Business Standard Private Limited and Printed at M/s. Dangat Media Private Limited, 22 Digha M.I.D.C., TTC Industrial Area, Vishnu Nagar, Digha, Navi Mumbai, 400708 and M/s. Nai Dunia 23/4, 23/5, Sector-D, Industrial Area, J.K. Road, Near Minal Residency, Bhopal (M.P.)-462023 & Published at H/4 & I/3, Building H, Paragon Centre, Opp. Birla Centurion, P.B.Marg, Worli, Mumbai-400013

Editor : Shyamal Majumdar

RNI NO: 66308/1996

Readers should write their feedback at feedback@bsmail.in
Fax : +91-11-23720201


For Subscription and Circulation enquiries please contact:
Ms. Mansi Singh
Head-Consumer Relations
Business Standard Private Limited.
H/4 & I/3, Building H, Paragon Centre, Opp. Birla Centurion, P.B.Marg, Worli, Mumbai - 400013
E-mail: subs_bs@bsmail.in
"or sms, SUB BS to 57007"

Overseas subscription:
(Mumbai Edition Only)

One year subscription rate by air mail
INR 51765 : USD 725

DISCLAIMER News reports and feature articles in Business Standard seek to present an unbiased picture of developments in the market, the corporate world and the government. Actual developments can turn out to be different owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgment. Business Standard does not associate itself with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned. Unless explicitly stated otherwise, all rights reserved by M/s Business Standard Pvt. Ltd. Any printing, publication, reproduction, transmission or redissemination of the contents, in any form or by any means, is prohibited without the prior written consent of M/s Business Standard Pvt. Ltd. Any such prohibited and unauthorised act by any person/legal entity shall invite civil and criminal liabilities.

No Air Surcharge



Gujarat State Petronet Limited

Corporate Identity Number : L40200G1998SGC035188

Regd Office: GSPC Bhavan, Sector-11, Gandhinagar-382010 Tel.: +91-79-23268500/700
Fax: +91-79-23238506 Website: www.gspcgroup.com

NOTICE INVITING TENDER

Gujarat State Petronet Limited (GSPCL) is laying a gas grid, to facilitate gas transmission from supply points to demand centers. GSPCL invites bids through open E-tendering from competent agencies for following requirements vide "single stage, three-part" bidding process.

Tender-1: ARC for Design, supply, installation & commissioning of Cathodic Protection System for Small Connectivity Projects and ARC for C. P. Maintenance of operational gas grid across the state of Gujarat.

Tender-2: Rate Contract for Laying & Construction of Natural Gas Pipeline, Terminals & Associated Works across the state of Gujarat.

Tender-3: Supply & Installation Safety Signage's and Do's & Don'ts painting at various locations of GSPCL gas grid in Gujarat.

Interested bidders can view detailed NIT, Tender Documents, Bid Qualification Criteria (BQC) and Bidding Schedule on <https://gspcl.nprocure.com>. Details can also be viewed on GSPCL Website (<http://www.gspcgroup.com/GSPCL/>). Bidders can submit their bid through <https://gspcl.nprocure.com> and all future announcement related to this tender shall be published on <https://gspcl.nprocure.com> ONLY.

Date of tender upload on both websites: **28.12.2020 @ 15.00 Hrs IST**

For following tender, details shall be available on GSPCL Website (<http://www.gspcgroup.com/GSPCL/>):

Tender-4: Health Check of Line Pipes in GSPCL's inventory/ storage yard in Gujarat.

GSPCL reserves the right to cancel and/or alter bidding process at any stage without assigning any reason. GSPCL also reserves the right to reject any or all of the bids received at its discretion, without assigning any reasons whatsoever.

लोग घरों में रहे, लेकिन तेजी की रफ्तार मजबूत

मूल्यांकन वाकई महंगे हो गए हैं, लेकिन वायरस पर काबू पाए जाने तथा अर्थव्यवस्था में सुधार से और ज्यादा तेजी की संभावना से इनकार नहीं किया जा सकता

ऐश्ली कुट्टिन्हो
मुंबई, 27 दिसंबर

यह अच्छी तेजी वाला वर्ष रहा। जहां धीमी आर्थिक वृद्धि एक प्रमुख चिंता थी, वहीं कोविड महामारी ने समस्या और बढ़ा दी जिससे भारत के प्रमुख सूचकांक पांच सप्ताह से भी कम समय में अपनी एक-तिहाई से ज्यादा वैल्यू गांवा बैठे थे। मई के बाद बाजार में तेज सुधार दर्ज किया गया, और 2020 का समापन 23 मार्च के निचले स्तरों से 80 प्रतिशत तेजी के साथ होने की संभावना है। लगातार तेजी काफी हद तक दुनियाभर में आसान नकदी की वजह से संभव हुई है। विदेशी पोर्टफोलियो निवेशकों (एफपीआई) ने मार्च और अप्रैल में 62,000 करोड़ रुपये से ज्यादा रकम के शेयर बेचे। तब से वे 2.16 लाख करोड़ रुपये के शेयरों के खरीदार रहे हैं, जिसमें नवंबर में 70,896 करोड़ रुपये की रिकॉर्ड खरीदारी भी शामिल है।

दूसरी तरफ, घरेलू संस्थागत निवेशकों (डीआईआई) से प्रवाह वर्ष की दूसरी छमाही में दर्ज किया गया, क्योंकि निवेशकों ने इक्विटी से पैसा निकालना शुरू किया और मूल्यांकन का आकर्षण समाप्त हो गया। चालू वर्ष 2020 में, डीआईआई ने 28,000 करोड़ रुपये के शेयर बेचे, जबकि एफपीआई ने 1.66 लाख करोड़ रुपये की खरीदारी की। वर्ष में 'रेबिन्हुड' घटनाक्रम का उभार भी देखा गया और रिटेल निवेशकों ने भारी गिरावट की अवधि के दौरान प्रत्यक्ष रूप से शेयर खरीद पर ध्यान दिया। ऐक्सिस सिन्डिकेटिज के मुख्य कार्याधिकारी बी गोपकुमार का कहना है, 'छोटे निवेशक गिरावट पर खरीदारी करते हैं। ये निवेशक अब अपना पैसा


म्युचुअल फंडों के हवाले करने के बजाय अपने स्वयं के पोर्टफोलियो बनाने पर जोर दे रहे हैं।' डीएसपी म्युचुअल फंड में इक्विटी प्रमुख विनीत सांभरे के अनुसार, अल्पावधि में बाजार की तेजी ने सभी (जिसमें अनुभवी फंड प्रबंधक भी शामिल हैं) को आश्चर्यचकित किया है। सांभरे का कहना है, 'महामारी के संभावित आर्थिक प्रभाव पर विरोधाभासी आंकड़े, और टीके के समय को लेकर खबरों और वायरस के प्रसार ने अनिश्चितता को बढ़ावा दिया है। महामारी को लेकर बाजार की प्रतिक्रिया काफी हद तक आश्चर्यजनक रही है।'

डाल्टन कैपिटल एडवाइजर्स (इंडिया) के निदेशक यूआर भट का कहना है, 'इसे लेकर उम्मीदें थीं कि हालात बदतर हो जाएंगे। इसके बजाय हालात तेजी से सुधरे हैं।' उन्होंने कहा कि महामारी से अन्य क्षेत्रों पर भी असर दिखा है, वैश्विक केंद्रीय बैंकों के राहत कार्यक्रमों और कोविड टीके की संभावना के बीच बाजार रिकॉर्ड ऊंचाई पर पहुंचे हैं और मूल्यांकन बढ़ा है।

निफ्टी 12 महीने आगामी पीई मल्टीपल पर 21.3 गुना पर कारोबार कर रहा है, जो उसके दीर्घावधि औसत से 2.6 स्टैंडर्ड डीविएशन ऊपर है। सांभरे कहते हैं, 'मूल्यांकन कई क्षेत्रों में काफी महंगा हो गया है, खासकर वृद्धि से संबंधित क्षेत्रों का मूल्यांकन तेजी से बढ़ा है। मिडकैप और स्मॉलकैप अपने दीर्घावधि औसत से ऊपर कारोबार कर रहे हैं और हम निवेशकों को एक साल तक इनमें निवेश से परहेज करने को कह रहे हैं।' वह सूचना प्रौद्योगिकी, हेल्थकेयर, और कंज्यूमर डिस्क्रेनरी (अर्थव्यवस्था धीरे धीरे खुलने और उपभोक्ता खर्च में तेजी से लाभ) जैसे क्षेत्रों पर सकारात्मक बने हुए हैं।



वैश्विक एवं घरेलू प्रवाह



‘ऐसी उम्मीद थी कि हालात और ज्यादा बदतर हो जाएंगे। लेकिन धारणा में सुधार तेजी से आया है’ - यूआर भट, निदेशक डाल्टन कैपिटल एडवाइजर्स

निफ्टी 50

वर्धने वाले	कीमत रु. में	बदलाव प्रतिशत
दिवीज लैबोरेटरीज	3,750	103.1
डॉ. रेड्डीज लैबोरेटरीज	5,202	81.0
सिप्ला	833	74.7
इन्फोसिस	1,236	69.1
एचसीएल टेक्नोलॉजीज	919	61.8

गिरने वाले	कीमत रु. में	बदलाव प्रतिशत
इंडसइंड बैंक	853	-43.5
कोल इंडिया	136	-35.5
इंडियन ऑयल कॉर्प	90	-28.1
ओएनजीसी	93	-27.7
भारत पेट्रोलियम कॉर्प	378	-23.2

नोट: वैल्यू और कीमत के आंकड़े समग्र आधार पर हैं, आंकड़े 24 दिसंबर तक के हैं

भारत बनाम शेष

सूचकांक	देश	मौजूदा वैल्यू	बदलाव प्रतिशत
• नैसडैक कम्पोजिट	अमेरिका	12,823	42.9
• कोसपी	दक्षिण कोरिया	2,807	27.7
• ताइवान ताइएक्स	ताइवान	14,280	19.0
• एसेंडपी 500	अमेरिका	3,690	14.2
• वीएसई सेंसेक्स	भारत	46,974	13.9
• निफ्टी-50	भारत	13,749	13.0
• निकेई 225	जापान	26,668	12.7
• शांघाई कम्पोजिट	चीन	3,363	10.3
• डाउ जोन्स	अमेरिका	30,172	5.7
• डीएएक्स	जर्मनी	13,587	2.6
• ब्राजील इवोवैसा	ब्राजील	1,17,807	1.9
• जकार्ता कम्पोजिट	इंडोनेशिया	6,009	-4.6
• हेंगसेंग	हांगकांग	26,387	-6.4
• सीएसी40	फ्रांस	5,522	-7.6
• स्ट्रेट्स टाइम्स एसटीआई	सिंगापुर	2,842	-11.8
• फुटसी 100	ब्रिटेन	6,502	-13.8

क्षेत्रवार प्रदर्शन

सेक्टर सूचकांक	वैल्यू	YTD change (%)
•एनएसई निफ्टी फार्मा इंडेक्स	12,909	60.6
•एनएसई निफ्टी आईटी इंडेक्स	24,009	53.4
•एनएसई निफ्टी एफएमसीजी इंडेक्स	34,116	13.3
•एनएसई निफ्टी मेटल इंडेक्स	3,144	12.2
•एनएसई निफ्टी इन्फ्रास्ट्रक्चर इंडेक्स	3,621	11.2
•एनएसई निफ्टी ऑटो इंडेक्स	8,978	8.8
•एनएसई निफ्टी एनर्जी इंडेक्स	16,861	6.0
•एनएसई निफ्टी फाइ. सर्विसेज	14,780	1.5
•एनएसई निफ्टी रियल्टी इंडेक्स	299	0.2
•एनएसई निफ्टी बैंक इंडेक्स	30,402	-5.5
•एनएसई निफ्टी प्राइवेट बैंक इंडेक्स	16,778	-5.6
•एनएसई निफ्टी मीडिया इंडेक्स	1,638	-9.2
•एनएसई निफ्टी पीएसयू बैंक इंडेक्स	1,704	-32.5

आंकड़े: 24 दिसंबर तक
स्रोत: एनएसईएल, सेबी, एक्सचेंज और ब्लूमबर्ग, आंकड़े: बीएस रिसर्च ब्यूरो

आई-पू लाइफ: प्रोटेक्शन प्लान से मिली मदद

हंसिनी कार्तिक
मुंबई, 27 दिसंबर

ऐसा कभी कभी ही देखने को मिलता है कि जब कोई कंपनी लगातार बाजार भागीदारी में कमी दर्ज कर रही हो और तिमाही दर तिमाही उसकी वृद्धि की रफ्तार मंद पड़ रही हो और फिर भी उसके शेयर में बाजार का भरसा मजबूत बना रहे।

यहां यह कंपनी आईसीआईसीआई प्रूडेंशियल लाइफ (आई-पू लाइफ) है, जो 2016 में सूचीबद्ध हुई और उद्योग में शीर्ष स्थान पर पहुंच गई, लेकिन तब से यह फिसलकर तीसरे पायदान पर आ गई है। ब्लूमबर्ग के विश्लेषकों के सर्वे में कहा गया है कि साल में अब तक प्रीमियम प्रवाह में भारी गिरावट के बावजूद (सालाना आधार पर 31 प्रतिशत की गिरावट), आई-पू लाइफ का शेयर 82 प्रतिशत 'खरीदें' रेटिंग में सफल रहा है। पिछले समय में प्रतिफल के संदर्भ में दूसरे दर्जे के बाद यह शेयर 1 महीने और 3-महीने की



अवधि में प्रतिस्पर्धियों के मुकाबले बेहतर प्रदर्शन करने में सफल रहा। इसका श्रेय जीवन बीमा कंपनी की खास बिजनेस रणनीति को जाता है जिसके तहत उसने पिछले चार वर्षों में सुरक्षा योजनाओं का दायरा बढ़ाने और यूनिट-लिंक्ड बीमा योजनाओं (यूलिप) पर अपनी निभर घटाने पर जोर दिया, भले ही उसने 2018 से इनमें तेजी दर्ज की है। 2016-17 में 5 प्रतिशत से भी कम की भागीदारी के साथ, ज्यादा मुनाफे वाले प्रोटेक्शन प्लान का योगदान बढ़कर जुलाई-सितंबर

ने मुनाफे की स्थिति बीमा कंपनी के लिए अनुकूल बना दी है। 2017-18 में नए बिजनेस (वीएनबी) मार्जिन की वैल्यू 16.5 प्रतिशत थी जो दूसरी तिमाही में बढ़कर 26.3 प्रतिशत पर पहुंच गई। अन्य तेजी परिसिस्टेंसी रेशियो में देखने को मिला है। 13 महीने और 61-महीने के अनुपात 80 प्रतिशत और 60 प्रतिशत से ऊपर हैं, जो पसंदीदा उद्योग मानकों के अनुरूप हैं।

वीएनबी मार्जिन इस अवधि के दौरान जारी की गई पॉलिसी पर मुनाफे को दर्शाता है, जबकि परिसिस्टेंसी रेशियो अपनी पॉलिसी के विभिन्न अवसरों पर ग्राहक की स्थिरता और मजबूती का संकेत देता है। प्रोटेक्शन प्लान के पक्ष में विविधता ने भी बैलेंस-शीट जोखिम को दूर किया है। चूंकि प्रोटेक्शन प्लान का चयन करने वाले पॉलिसीधारक लाइफ कवर पर जोर देते हैं और प्रतिकूल के मकसद के पीछे नहीं भागते, जिससे बीमा कंपनी को सरकारी प्रतिभूतियों जैसी जोखिम-मुक्त

योजनाओं में इन कोष को लगाने में मदद मिलती है, जो उसकी बैलेंस शीट मजबूत बनाने में बीमा कंपनी को बॉन्ड बाजार की अस्थिरता से बचाते हैं। यही वजह है कि जेएम फाइनेंशियल के विश्लेषकों का कहना है कि शानदार वृद्धि के बावजूद, हम रिटेल-केंद्रित पोर्टफोलियो, मजबूत वितरण नेटवर्क, उपयुक्त सॉल्वेंसी स्तर जैसी ताकतों को देखते हुए फ्रेंचाइजी को पसंद करते हैं। विश्लेषकों का मानना है कि जनवरी 2021 से, कमजोर वृद्धि के संदर्भ में बीमा कंपनी के लिए खराब समय पीछे छूट जाएगा, और इसलिए उन्होंने 2021-22 में 14 प्रतिशत की वीएनबी वृद्धि की भविष्यवाणी की है जो 2020-21 में 5 प्रतिशत की गिरावट की आशंका के विपरीत है।

अपनी वित्त वर्ष 2021 की अनुमानित प्राइस-टु-एम्बेडेड वैल्यू के 2.2 गुना पर, आई-पू लाइफ निवेशकों के लिए किफायती विकल्प बनी हुई है।

शामिल है। अब से एक साल तक बाजार चालू वर्ष 2022/वित्त वर्ष 2023 की आय पर ध्यान देंगे, और यदि निफ्टी 2023 के ईपीएस अनुमान नहीं बदलते हैं तो पीई कोविड-पूर्व स्तरों पर वापस नहीं आएगा।

वित्त वर्ष 2023 की आय के 20 गुणा पर, ऐक्सिस सिन्डिकेटिज ने निफ्टी-50 के लिए दिसंबर 2021 का लक्ष्य 14,600 पर तय किया है। मॉर्गन स्टैनली ने इक्विटी रणनीतिकार रिधम देसाई ने दिसंबर 2021 के लिए सेंसेक्स का लक्ष्य 50,000 पर अनुमानित किया है।

कंपनियों ने जुटाए 1.7 लाख करोड़ रुपये

सुंदर सेतुरामन
तिरुवनंतपुरम, 27 दिसंबर

मुश्किल वक्त के बावजूद साल 2020 में इक्विटी पूंजी बाजार की गतिविधियां एक दशक में सबसे अच्छी रही, जिसकी अगुआई फॉलो ऑन यानी अनुवर्ती लेनदेन ने की। आर्थिक सार्वजनिक निर्गम व अनुवर्ती लेनदेन मसलन क्यूआईपी व राइट्स इश्यू के जरिए कुल मिलाकर 1.7 लाख करोड़ रुपये जुटाए गए, जो 10 साल का सर्वाच्च स्तर है। इसमें से 1.44 लाख करोड़ रुपये क्यूआईपी व राइट्स इश्यू के जरिए जुटाए गए। कोविड के बाद रकम जुटाने की गतिविधियां एक महीने के लिए करीब करीब थम गई थी लेकिन मई के बाद से इसने जोर पकड़ा। रकम जुटाने के नए दौर, जिसे कोविड कैपिटल कहा जाता है, में कंपनियों ने क्यूआईपी व राइट्स इश्यू के जरिए रकम जुटाई ताकि बैलेंस शीट को मजबूत बना सकें। कोटक इन्वेस्टमेंट बैंकिंग के वरिष्ठ कार्यकारी निदेशक वी जयशंकर ने कहा, कुछ कंपनियों ने बैलेंस शीट की

मजबूती के लिए रकम जुटाई और कुछ ने बढत के मौकों के लिए। निजी क्षेत्र के अग्रणी लेनदारों व क्षेत्रीय लेनदारों ने रकम जुटाए। मई में एवेन्यू सुपरमार्ट्स व कोटक महिंद्रा बैंक का क्यूआईपी आया और रिलायंस इंडस्ट्रीज का राइट्स इश्यू भी। आरआईएल का राइट्स इश्यू भारतीय बाजार का अब तक सबसे बड़ा राइट्स इश्यू था, जिसकी भारी मांग देखने को मिली क्योंकि आरआईएल के बाजार भाव से इसकी कीमत कम थी और उसके उपभोक्ता कारोबार के प्रति सुधरती अवधारणा का फायदा इसे मिला। आरआईएल के राइट्स इश्यू की कामयाबी और सेबी की तरफ से नियामकीय ढांचे में बदलाव से राइट्स इश्यू का काफी सहारा मिला। उस समय बाजार में आई गिरावट ने भी अन्य कंपनियों को राइट्स इश्यू पर विचार करने के लिए प्रोत्साहित किया। ऐक्सिस कैपिटल के को-सीईओ चिराग

नेगांधी ने कहा, कीमतें प्रभावित हुई थी और प्रवर्तकों ने उस समय अपनी हिस्सेदारी नहीं बेचनी चाही, ऐसे में राइट्स इश्यू सबसे अच्छा तरीका था। अगले तीन महीने में 18 कंपनियों ने राइट्स इश्यू व क्यूआईपी के जरिए 52,353 करोड़ रुपये जुटाए। बैंकों ने कहा कि निवेशक एक या दो तिमाही के कमजोर नतीजों को नजरअंदाज करने के इच्छुक थे क्योंकि उस दौरान रकम जुटाने वाली कंपनियों का ट्रैक रिकॉर्ड बेहतर था। उन्होंने कहा, नई कंपनियों पर नजर डालने के बजाय निवेशकों ने मौजूदा के साथ सहजता से जुड़ाव रखा, जिस पर उन्हें भरोसा था कि महामारी में यह अपना अस्तित्व बचा लेगी। इस साल 20 फर्मों ने राइट्स इश्यू के जरिये 64,983 करोड़ रुपये जुटाए और 23 फर्मों ने क्यूआईपी के जरिए 79,286 करोड़ रुपये जुटाए। बैंकों का मानना है कि क्यूआईपी व राइट्स इश्यू के जरिए रकम जुटाने की गतिविधियां कैलेंडर वर्ष 2021 में थोड़ी कम हो जाएंगी। जयशंकर

ने कहा, किसी भी अग्रणी लेनदारों को अगले 12 से 18 महीने में रकम जुटाने की जरूरत नहीं होगी।

WIPRO LIMITED

Registered Office and Correspondence Address: Doddakannelli, Sarjapur Road, Bengaluru - 560 035, India. Tel. No.: +91 80 2844 0011; Fax: +91 80 2844 0054; E-mail: corp-secretariat@wipro.com; Website: www.wipro.com Corporate Identification Number (CIN): L32102KA1945PLC020800 Contact Person: Mr. M Sanaulla Khan, Company Secretary; Tel. No.: +91 80 2844 0011; Fax: +91 80 2844 0054; E-mail: sanaulla.khan@wipro.com

FOR THE ATTENTION OF THE ELIGIBLE SHAREHOLDERS OF WIPRO LIMITED ("COMPANY") IN RELATION TO THE OFFER FOR BUYBACK OF UP TO 23.75,00,000 (TWENTY THREE CRORES SEVENTY FIVE LAKHS ONLY) FULLY PAID-UP EQUITY SHARES OF FACE VALUE ₹ 2/- (RUPEES TWO ONLY) EACH OF THE COMPANY, REPRESENTING UP TO 4.16% OF THE TOTAL PAID-UP EQUITY SHARE CAPITAL OF THE COMPANY, FROM ALL THE ELIGIBLE SHAREHOLDERS OF THE COMPANY AS ON THE RECORD DATE I.E. FRIDAY, DECEMBER 11, 2020, ON A PROPORTIONATE BASIS, THROUGH THE TENDER OFFER ROUTE, AT A PRICE OF ₹ 400/- (RUPEES FOUR HUNDRED ONLY) PER EQUITY SHARE FOR AN AGGREGATE AMOUNT OF UP TO ₹ 95,00,00,00,000/- (RUPEES NINE THOUSAND FIVE HUNDRED CRORES ONLY).

This advertisement ("Advertisement") is issued by the Company pursuant to and in compliance with the SEBI circular bearing number SEBI/CIR/CFD/DCR1/CIR/P/2020/83 dated May 14, 2020 read with SEBI circular SEBI/HO/CFD/DCR2/CIR/P/2020/139 dated July 27, 2020 ("Relaxation Circulars") to supplement the Public Announcement dated November 18, 2020 that was published in all English and Hindi editions of the Business Standard and Hosa Digantha, Kannada (Bengaluru edition) ("PA"), and the Letter of Offer dated December 22, 2020 ("LoF" or "Letter of Offer"). Capitalised terms used in this Advertisement and not defined herein shall have the same meaning as ascribed in the LoF.

- COMPLETION OF DISPATCH**
In accordance with the Relaxation Circulars read with the explanation to Regulation 9(i) of the Buyback Regulations and Question 11 of the Frequently Asked Questions on the Buyback Regulations, published by SEBI on August 14, 2020, the Letter of Offer, alongwith the Tender Form, has been dispatched through electronic mode to Eligible Shareholders who have registered their email IDs with the depositories and through physical mode by registered post/speed post/courier to Eligible Shareholders who have not registered their email IDs with the depositories/the Company.
- AVAILABILITY OF LETTER OF OFFER**
(a) The LoF along with the Tender Form, and this Advertisement, will be available on the websites of the Company, the Registrar to the Buyback, the Stock Exchanges and the Manager at www.wipro.com, https://karisma.kfintech.com, www.bseindia.com, www.nseindia.com and www.jmf.com, respectively.
(b) The Eligible Shareholders may also contact the following for receiving the LoF and the Tender Forms:
WIPRO LIMITED
Address: Doddakannelli, Sarjapur Road, Bengaluru - 560 035, India. Phone: +91 80 2844 0011; Fax: +91 80 2844 0054
Contact Person: Mr. M Sanaulla Khan, Company Secretary; E-mail: sanaulla.khan@wipro.com
JM FINANCIAL LIMITED
Address: 7th Floor, Chery, Appasaheb Marathe Marg, Prabhadevi, Mumbai - 400 025. Tel: +91 22 6630 3030; Fax: +91 22 6630 3330; Contact Person: Ms. Prachee Dhuri; Email: wipro.buyback2020@jmf.com
KFIN TECHNOLOGIES PRIVATE LIMITED
Address: Selenium, Tower-B, Plot No 31 & 32, Financial district, Nanakramguda, Gachibowli, Hyderabad, Telangana State, 500032, India. Tel: +91 40 67162222/1-800-3454-001; Fax: +91 40 23431551; Contact Person: Mr. M Murali Krishna
Email: wipro.buyback2020@kfintech.com; murali.m@kfintech.com
- BRIEF SCHEDULE OF ACTIVITIES**

Sl. No.	Activity	Date	Day
1	Buyback Opening Date	December 29, 2020	Tuesday
2	Buyback Closing Date	January 11, 2021	Monday
3	Last date and time for the receipt of completed Tender Forms and other specified documents including physical share certificates (as applicable) by the Registrar to the Buyback	January 13, 2021 by 5:00 PM	Wednesday
4	Last date for settlement of bids on the Stock Exchanges	January 20, 2021	Wednesday

- OTHER INFORMATION**
(a) The information contained in this Advertisement is in accordance with the Relaxation Circulars.
(b) Details relating to the procedure for tendering the Equity Shares are more particularly set out in the LoF.
For WIPRO LIMITED
Sd/-
M Sanaulla Khan
Company Secretary
Place: Bengaluru
Date: December 26, 2020



Ajay Jain LIVE
CEO

What do stars foretell?

Join the Chat Room

closes at 3:00 pm

TOP NEWS
about 2 hrs ago

Do not just go by high interest while shifting banks; look at new bank's services: RBL Bank



about 2 hrs ago
What should you do with mutual fund investments when fund manager or CIO quits?



about 2 hrs ago
Coming on January 1: Saral Jeevan Bima - a simple, standardised term insurance policy

wipro

WIPRO LIMITED

Wipro Buyback

OFFER OPENS: DEC 29, 2020

OFFER CLOSES: JAN 11, 2021

PERSONAL FINANCE TOOLS

- Income Tax Calculator
- Gratuity Calculator
- Provident Fund Calculator
- EMI Calculator



Ajay Jain LIVE
CEO

What do stars foretell?

Join the Chat Room

closes at 3:00 pm

TOP NEWS
about 2 hrs ago

Do not just go by high interest while shifting banks; look at new bank's services: RBL Bank



about 2 hrs ago
What should you do with mutual fund investments when fund manager or CIO quits?



about 2 hrs ago
Coming on January 1: Saral Jeevan Bima - a simple, standardised term insurance policy

wipro

WIPRO LIMITED

Letter of Offer has been dispatched to Eligible Shareholders on or before December 26, 2020.
Visit www.wipro.com,
<https://karisma.kfintech.com> or
www.jmfl.com for the Letter of Offer.

For further information, process and conditions, please refer the Letter of Offer.

PERSONAL FINANCE TOOLS

- Income Tax Calculator
- Gratuity Calculator
- Provident Fund Calculator
- EMI Calculator

28-12-2020 11:04:26:12



11:04 AM

GOLD

SILVER

Wipro Buyback
OFFER OPENS: DEC 29, 2020
OFFER CLOSES: JAN 11, 2021

WIPRO LIMITED

427.50 ▲ 63.80 GFLP 1.2m 93.55 ▲ 1.05
Titan 433.65 ▲ 5.55 AdPnt 32m 487.40



28-12-2020_11:04:31:00

किस खिलाड़ी में कितना है दम?

swastika



NYMEX

▼ 0.03

BRENT

▼ 0.11

Letter of Offer has been dispatched to Eligible Shareholders on or before December 28, 2020.
Visit www.wipro.com, <https://karvyas.kinfintech.com> or www.gfiit.com for the Letter of Offer.
For further information, please refer to the Letter of Offer.

WIPRO LIMITED

486.20 ▲ 2.00 GFLP 1.2m 25.90 ▲ 0.10
1 ▲ 6.35 AgriLog 138.30 254.30 ▲ 8.50 AJP



28-12-2020_10:35:35:05

TOP TRADING IDEAS





ON THE PHONE
BHAVIN MEHTA
DOLAT CAPITAL

Dolat Capital

Titan

BUY

Price	1513.40
Target	1570
Stop Loss	1485

WIPRO LIMITED

Wipro Buyback
OFFER OPENS: DEC 29, 2020
OFFER CLOSES: JAN 11, 2021

Mon. 28 Dec

NIFTY BANK

30730.55

▲ 326.35

6.20 ▲ 703.85 **MRPL** 329.90 ▲ 34.10 ▼ 0.05 **MSI**

8.80 ▲ 4.15 **PNEBFin** 35.70 ▲ 359.05 ▲ 4.25



28-12-2020_10:35:42:23

TOP TRADING IDEAS





ON THE PHONE
BHAVIN MEHTA
DOLAT CAPITAL

Dolat Capital

Titan

BUY

Price	1513.50
Target	1570
Stop Loss	1485

WIPRO LIMITED

Letter of Offer has been dispatched to Eligible Shareholders as or before December 28, 2020. Visit www.wipro.com, http://karsons.kinfotech.com or www.jnl.com for the Letter of Offer.

10:35

Nifty 50 Dec

13847.00

Prem 12.10

Natco 48.90 ▲ 946.60 ▲ 14.60 **Nestle** 34.90 ▲ 18512.00

▲ 0.90 **PTC** 276.90 ▲ 57.90 ▼ 0.15 **QuickHI** 20.4

